

## Anti Land-Grabbing Action Committee

### ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ

No. 759, 5th Main, 8th Cross, R.T.Nagar, II Block, Bangalore 560032  
Website : <http://savekarnataka.in>

Ph: 094481 20305  
email: [karnatakasave@gmail.com](mailto:karnatakasave@gmail.com)

ಮಾಧ್ಯಮ ಪ್ರಕಟಣೆಗಾಗಿ

ದಿನಾಂಕ: 16.04.2016

**ವಿಶೇಷ ನ್ಯಾಯಾಲಯ ಕಾರ್ಯ ನಿರ್ವಹಣೆಗೆ ಆಡಳಿತ ವಿಭಾಗವನ್ನು ರಚಿಸಿರುವುದಿಲ್ಲ**

ಕರ್ನಾಟಕ ಸರ್ಕಾರವು ದಿನಾಂಕ 22.03.2016 ರಂದು ವಿಶೇಷ ನ್ಯಾಯಾಲಯವನ್ನು ರಚಿಸಿ ಆದೇಶಿಸಿರುತ್ತದೆ.

ಭೂಕಬಳಿಕೆ ಪ್ರಕರಣಗಳನ್ನು ಸಮಗ್ರವಾಗಿ ತನಿಖೆ ನಡೆಸಿ ಅಭಿಯೋಜನೆಗೆ ಒಳಪಡಿಸಬೇಕಾದರೆ, ವಿಶೇಷ ನ್ಯಾಯಾಲಯದ ಒಂದು ಭಾಗವಾಗಿ ಅತ್ಯಂತ ದಕ್ಷವಾದ ಹಾಗೂ ಉನ್ನತಾಧಿಕಾರವುಳ್ಳ ಒಂದು ಆಡಳಿತ ವಿಭಾಗದ ರಚನೆಯಾಗಬೇಕಾದುದು ಅವಶ್ಯವಿದೆ. ಆದರೆ ಇದುವರೆವಿಗೂ ಆಡಳಿತ ವಿಭಾಗದ ರಚನೆಯಾಗದಿರುವುದರಿಂದ ವಿಶೇಷ ನ್ಯಾಯಾಲಯದ ಕಾರ್ಯ ನಿರ್ವಹಣೆ ಸಾಧ್ಯವಾಗಿರುವುದಿಲ್ಲ.


ವಿಶೇಷ ನ್ಯಾಯಾಲಯಕ್ಕೆ ನೆರವು ನೀಡಲು ಅಧಿಕಾರಿಗಳು ಮತ್ತು ನೌಕರರನ್ನು ನೇಮಕ ಮಾಡಬೇಕಾಗುತ್ತದೆ. ತನಿಖೆ, ಅಭಿಯೋಜನೆ ಮತ್ತು ಅಧಿವಿಚಾರಣೆಯು ಯಾವ ನ್ಯೂನತೆಯೂ ಇರದಂತೆ ಆಗಬೇಕಾದರೆ, ಸೇವೆಯಲ್ಲಿರುವ ಅಪರ ಮುಖ್ಯ ಕಾರ್ಯದರ್ಶಿಗಳು ಮುಕ್ಯಸ್ಥರಾಗಿರುವ ಒಂದು ಆಡಳಿತ ವಿಭಾಗವಿರಬೇಕು ಹಾಗೂ ಅವರ ಅಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೋಲೀಸ್ ಅಧೀಕ್ಷಕರನ್ನು, ಕಾನೂನು ಅಧಿಕಾರಿಗಳನ್ನು ಮತ್ತು ವಿಶೇಷ ಅಭಿಯೋಜಕರನ್ನು ಒದಗಿಸುವುದು ಅತ್ಯವಶ್ಯಕವಾಗಿರುತ್ತದೆ. ಅಸಾಧಾರಣ ಪ್ರಕರಣಗಳಲ್ಲಿ, ವಿಶೇಷ ನ್ಯಾಯಾಲಯದ ಅಧ್ಯಕ್ಷರು, ವಿಶೇಷ ತನಿಖಾ ತಂಡವನ್ನು ಮತ್ತು ವಿಶೇಷ ಅಭಿಯೋಜಕರನ್ನು ನೇಮಕ ಮಾಡಿಕೊಂಡು, ವಿಶೇಷ ಕಾರ್ಯಾಚರಣೆ ಮತ್ತು ತನಿಖೆ ಮಾಡಲು ಸಹ ಅಧಿಕಾರ ನೀಡಬೇಕಾಗುತ್ತದೆ.

ಒಂದು ಸಮರ್ಥ ಆಡಳಿತ ವಿಭಾಗವನ್ನು ನೇಮಿಸಿ ಸರ್ಕಾರಿ ಭೂಮಿಗೆ ಖೋಟಾ ದಾಖಲೆಗಳನ್ನು ಸೃಷ್ಟಿಸಿಕೊಂಡು ಖೋಟಾ ವ್ಯವಹಾರಗಳನ್ನು ನಡೆಸುತ್ತಿರುವವರನ್ನು ಪತ್ತೆಹಚ್ಚಲು, ದಕ್ಷ ತನಿಖೆ ಹಾಗೂ ಯಶಸ್ವಿ ಅಭಿಯೋಜನೆಗೆ ಯಾವ ತೊಂದರೆಯೂ ಇಲ್ಲದಂತೆ ನೋಡಿಕೊಳ್ಳಬೇಕು.

ತೀರಾ ವಯಸ್ಸಾದ, ಹತಾಶೆಯಿಂದ ಕೂಡಿರುವ, ದಿನೇ ದಿನೇ ಅಧಂಪಥನಗೊಳ್ಳುತ್ತಿರುವ ಸಾಮಾಜಿಕ ಮೌಲ್ಯಗಳ ಹಿಡಿತಕ್ಕೆ ಸಿಲುಕಿದ ವ್ಯಕ್ತಿಗಳನ್ನು ಆಡಳಿತ ವಿಭಾಗಕ್ಕೆ ನೇಮಿಸುವ ಬದಲಾಗಿ, ನೈತಿಕ ಶ್ರದ್ಧೆಯುಳ್ಳವರನ್ನು ಮತ್ತು ಭಾರತದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಬಂದ ಯುವ ಪದವೀಧರರನ್ನು ವಿಶೇಷ ನ್ಯಾಯಾಲಯದ ಸೇವೆಗೆ ಸಾಕಷ್ಟು ಸಂಖ್ಯೆಯಲ್ಲಿ ನೇಮಕ ಮಾಡಬೇಕಾದುದು ಅವಶ್ಯಕವಿದೆ.

ಮೇಲ್ಕಂಡ ಅಂಶಗಳನ್ನು ಕಾರ್ಯರೂಪಕ್ಕೆ ತರದೆ ಹೋದರೆ, ಭೂಕಬಳಿಕೆ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ಸ್ಥಾಪನೆಯು ಏನೋ ಮಾಡಲೇಬೇಕಲ್ಲ ಎಂದು ಮಾಡಿದ ಕಾರ್ಯ ಮತ್ತು ಕಣ್ಮರಿಸುವ ನಾಟಕವಾಗುತ್ತದೆ.

ತಮ್ಮ ವಿಸ್ವಾಸಿ



(ಎ. ಟಿ. ರಾಮಸ್ವಾಮಿ)  
ಸಂಚಾಲಕರು

## Anti Land-Grabbing Action Committee

### ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ

No. 759, 5th Main, 8th Cross, R.T.Nagar, II Block, Bangalore 560032  
Website : <http://savekarnataka.in>

Ph: 094481 20305  
email: karnatakasave@gmail.com

ಮಾಧ್ಯಮ ಪ್ರಕಟಣೆಗಾಗಿ

ದಿನಾಂಕ: 16.04.2016

### ವಿಶೇಷ ನ್ಯಾಯಾಲಯ ಭೂಗಳ್ಳರ ವಿಚಾರಣೆಗಾಗಿಯೇ ಹೊರತು -- ಬಡ ಒತ್ತುವರಿದಾರರ ವಿಚಾರಣೆಗಾಗಿ ಅಲ್ಲ.

ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆಯನ್ವಯ ಕರ್ನಾಟಕ ಸರ್ಕಾರವು ವಿಶೇಷ ನ್ಯಾಯಾಲಯವೊಂದನ್ನು ರಚಿಸಿರುತ್ತದೆ. ಕೆಲವು ಸ್ವಹಿತಾಸಕ್ತಿಯುಳ್ಳ ಭೂಕಬಳಿಕೆದಾರರು , ವಿಶೇಷ ನ್ಯಾಯಾಲಯದ ರಚನೆಯ ವಿರುದ್ಧ ಮತ್ತು ಭೂಕಬಳಿಕೆ ವಿರೋಧಿ ಹೋರಾಟ ಸಮಿತಿಯ ವಿರುದ್ಧ ಬಡ ಒತ್ತುವರಿದಾರರನ್ನು ಎತ್ತಿಕಟ್ಟುತ್ತಿರುವುದು ತಿಳಿದಂತಹ ವಿಷಯವಾಗಿದೆ. ಕಾಯ್ದೆಯ ಹೆಸರೇ ಸೂಚಿಸುವಂತೆ, ಕಾಯ್ದೆಯು ಭೂಕಬಳಿಕೆದಾರರಿಗೆ ಅನ್ವಯವಾಗುತ್ತದೆಯೇ ಹೊರತು ಬಡ ಒತ್ತುವರಿದಾರರಿಗಲ್ಲ.


ಸರ್ಕಾರಿ ಭೂಮಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಳ್ಳಲಾಗಿದೆ ಎಂದು ಆಪಾದಿಸಲಾದ ಯಾವುದೇ ಕೃತ್ಯದ ಶೀಘ್ರ ವಿಚಾರಣೆಗಾಗಿ ಮತ್ತು ಕಬಳಿಸಲಾದ ಭೂಮಿಯ ಒಡೆತನ ಮತ್ತು ಹಕ್ಕು ಸ್ವಾಮ್ಯಕ್ಕೆ ಅಥವಾ ಕಾನೂನು ಸಮ್ಮತ ಸ್ವಾಧೀನತೆಗೆ ಸಂಬಂಧಪಟ್ಟ ಮೊಕದ್ದಮೆಗಳ ಅಧಿವಿಚಾರಣೆ ನಡೆಸುವುದಕ್ಕೆ ಒಂದು ವಿಶೇಷ ನ್ಯಾಯಾಲಯವನ್ನು ರಚಿಸಲಾಗಿರುತ್ತದೆಯೇ ಹೊರತು - ಜೀವನೋಪಾಯಕ್ಕಾಗಿ ಬಡ ಜನರು ಒತ್ತುವರಿ ಮಾಡಿಕೊಂಡು, ಅನಧಿಕೃತ ಅನುಭೋಗದಾರರಾಗಿರುವವರ ಮೇಲೆ ವಿಚಾರಣೆ ನಡೆಸುವುದಕ್ಕಲ್ಲ. ವಿಚಾರಣೆ ನಡೆಸಲು ಅವರುಗಳು ಖೋಟಾ ದಾಖಲೆಗಳನ್ನು ಸೃಷ್ಟಿಸಿದವರಲ್ಲ. ಅವರುಗಳ ಭೂಮಿಯನ್ನು ಸಕ್ರಮಣಿಸುವುದು ಸರ್ಕಾರ ಮತ್ತು ಕಂದಾಯ ಇಲಾಖೆಯ ಅಧಿಕಾರ ವ್ಯಾಪ್ತಿಗೆ ಸೇರಿರುತ್ತದೆ. ಒತ್ತುವರಿದಾರರು ಸರ್ಕಾರಿ ಭೂಮಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡಿಲ್ಲದಿರುವುದರಿಂದ ,ಭೂಮಿಯ ಒಡೆತನ ನೀಡುವ ಬಗ್ಗೆ ಸರ್ಕಾರ ಶೀಘ್ರವಾಗಿ ನಿರ್ಣಯಿಸಬೇಕಾಗಿರುತ್ತದೆ.

ಆದರೆ ಅತ್ಯಂತ ಬಲಾಡ್ಯರು ಮತ್ತು ಪ್ರಭಾವಶಾಲಿಗಳು ಸರ್ಕಾರಿ ಭೂಮಿಗೆ ಖೋಟಾ ದಾಖಲೆಗಳನ್ನು ಸೃಷ್ಟಿಸಿಕೊಂಡು ಭೂಮಿಯ ಒಡೆತನ ಮತ್ತು ಕೃತಕವಾಗಿ ಕಾನೂನು ಸಮ್ಮತವಾದ ಹಕ್ಕನ್ನು ಪಡೆದು ಸರ್ಕಾರಿ ಭೂಮಿ ಕಬಳಿಕೆ ಮಾಡಿರುವುದರಿಂದ , ಅಂಥಹ ಸ್ವಾಧೀನತೆಗೆ ಸಂಬಂಧಪಟ್ಟಂತಹ ಮೊಕದ್ದಮೆಗಳ ಅಧಿವಿಚಾರಣೆ ನಡೆಸುವ ಸಲುವಾಗಿ ವಿಶೇಷ ನ್ಯಾಯಾಲಯವನ್ನು ರಚಿಸಲಾಗಿರುತ್ತದೆ.

ಬಡ ಒತ್ತುವರಿದಾರರು ಹೋರಾಟ ಸಮಿತಿಯ ಸದುದ್ದೇಶವನ್ನು ಅರ್ಥೈಸಿಕೊಳ್ಳಬೇಕೆಂದು ಕೋರುತ್ತೇವೆ. ಭೂಕಬಳಿಕೆ ವಿರೋಧಿ ಹೋರಾಟ ಸಮಿತಿಯು ನಿರಂತರವಾಗಿ ಬಡ ಒತ್ತುವರಿದಾರರ ಹಿತ ಕಾಪಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿರುತ್ತದೆ. ನಮ್ಮ ತೀವ್ರತರವಾದ ಹೋರಾಟ ಸರ್ಕಾರಿ ಭೂಮಿಗೆ ಖೋಟಾ ದಾಖಲೆ ಸೃಷ್ಟಿಸಿಕೊಂಡು ಸರ್ಕಾರಿ ಭೂಮಿಯನ್ನು ನುಂಗಿರುವ ಭೂಗಳ್ಳರ ವಿರುದ್ಧವೇ ಆಗಿರುತ್ತದೆ. ಒಂದು ಕ್ಷಣ ತಾವೇ ಆಲೋಚಿಸಿ, ಸರ್ಕಾರಿ ಭೂಮಿಗೆ ಖೋಟಾ ದಾಖಲೆ ಸೃಷ್ಟಿಸಿಕೊಂಡು ಹಕ್ಕು ಸ್ವಾಧೀನಿಸಿಕೊಂಡಿರುವವರ ವಿರುದ್ಧ ಹೋರಾಡುವುದು ತಪ್ಪೇ ?

ಆದುದರಿಂದ ಎಲ್ಲಾ ತರಹದ ಜನರು, ಸಾರ್ವಜನಿಕ ಆಸ್ತಿ ಮತ್ತು ಸಾರ್ವಜನಿಕ ಹಣವನ್ನು ರಕ್ಷಿಸಲು ಮುಂದಾಗಬೇಕೆಂದು ವಿನಂತಿಸುತ್ತೇವೆ.

ತಮ್ಮ ವಿಸ್ವಾಸಿ



(ಎ. ಟಿ. ರಾಮಸ್ವಾಮಿ)  
ಸಂಚಾಲಕರು